



ಈ ವರ್ಷದ ಆರಂಭದಲ್ಲಿಯೇ ಮಲೆಯಾಳಂ ಚಿತ್ರನಟಿ ರೋಸಾಹನಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಡಿಸಿದ್ದು, ಪೀಡಿಸಿದ್ದು, ಅದಕ್ಕೆ ಅವರು ದೂರು ಸಲ್ಲಿಸಿದ್ದು ಸುದ್ದಿಯಾಗಿತ್ತು. ನಂತರ ಬಾಬಿ ಚೆಮ್ಮನೂರು ಉದ್ಯಮಿಯನ್ನು ಈ ಕಾರಣಕ್ಕಾಗಿಯೇ ಬಂಧಿಸಲಾಯಿತು. ನಮ್ಮಲ್ಲಿ ಕೆಟ್ಟದಾಗಿ ಕಮೆಂಟಿಸಿದರು ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಸ್ವಾಮಿ ಎಂಬಾತನನ್ನು ಥಳಿಸಿ, ಹತ್ಯೆ ಮಾಡಿದ ಸುದ್ದಿಯಿಂದಾಗಿ ನಟ ದರ್ಶನ್ ಕಂಬಿ ಎಣಿಸಬೇಕಾಯಿತು. ಈ ಪ್ರಕರಣದಲ್ಲಿ ಇನ್ನಷ್ಟು ಜನರು ಆರೋಪಿಗಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಹೀಗಳೆಯುವುದು ಒಂದು ಚಟದಂತೆ ಬೆಳೆಯುತ್ತಿದೆ. ಒಬ್ಬರು ಕೆಟ್ಟದಾಗಿ ಕಮೆಂಟಿಸಿದರೆ ನಂತರದ್ದು ಎಲ್ಲವೂ ಅದೇ ಧಾಟಿ, ಧ್ವನಿಯಲ್ಲಿರುತ್ತವೆ.

ಪುರುಷರನ್ನು ಕೆಣಕಲು ಹೋಗದ ಮಖೇಡಿಗಳು (ಅನಾಮಿಕರಾಗಿ, ಸುಳ್ಳು ಪ್ರೊಫೈಲ್‌ನಿಂದ ಛೇಡಿಸುವ ಮುಖವಿಲ್ಲದ, ಹೆಸರಿಲ್ಲದ, ಅಸ್ತಿತ್ವವೇ ಇಲ್ಲದ) ಈ ಮನುಷ್ಯರಿಗೆ ಮಾನಸಿಕ ಸ್ವಾಸ್ಥ್ಯದಲ್ಲಿ ಏರುಪೇರಾಗಿರುತ್ತದೆ.

ಇನ್ನೊಬ್ಬರನ್ನು ಹೀಗಳೆದು ಖುಷಿಪಡುವ ವಿಕೃತಿಗಳನ್ನು ಮೆರೆಯುವ ಇಂಥವರ ವಿರುದ್ಧ ಇತ್ತೀಚೆಗೆ ಚಲನಚಿತ್ರನಟಿ ರಮ್ಯಾ ದಿವ್ಯಸ್ವಂದನಾ ದೂರುಸಲ್ಲಿಸಿ, ಸುದ್ದಿಯಾದರು.

ಈ ಹಿಂದೆ ಇಂಥ ಟ್ರೋಲುಗಳನ್ನು ಎದುರಿಸಿ, ನಿಭಾಯಿಸಿ, ಇದೀಗ ಸ್ಪಷ್ಟವಾಗಿ ಧ್ವನಿ ಎತ್ತಿರುವ ನೀತು ಶೆಟ್ಟಿ ಮತ್ತು ಮೇಘನಾ ರಾಜ್ ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಸುಧಾ ಓದುಗರೊಂದಿಗೆ ಹಂಚಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸುರಕ್ಷೆ ಕಾಪಾಡಿಕೊಳ್ಳುವ ಬಗ್ಗೆ, ದೂರು ಸಲ್ಲಿಸುವ ವಿಧಾನ, ಮಾನಸಿಕವಾಗಿ ಜರ್ಜರಿತರಾಗದಂತೆ ಎದುರಿಸುವ ಬಗೆಯನ್ನೂ ಈ ಸಂಚಿಕೆಯಲ್ಲಿ ನೀಡಲಾಗಿದೆ.